

ನರಸಿಂಹ ಮಂತ್ರವೊಂದಿರಲು ಸಾಕು

(Version 2)

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi (listed as Version 2)
2. **Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchhu Rayaru. (listed as Version 1)
3. **Note:** The lyrics considered here are as per Ref. 1 above. The singer has followed these wordings. These lyrics are listed separately as Version 2.
4. **Note:** There is one more song similar to this. That is “narasimha mantra onde sAku” – “ನರಸಿಂಹ ಮಂತ್ರ ಒಂದೆ ಸಾಕು”. This is listed as a separate song as Version 1, because, many singers have sung it like this. Also, these lyrics are available in the standard book (Ref. 2 above).
5. **Note:** Ankitas are same in both the versions (version 1 and version 2).

ರಾಗ: ಕಾಂಭೋಜಿ ತಾಳ: ಝಂಪೆ

ನರಸಿಂಹ ಮಂತ್ರವೊಂದಿರಲು ಸಾಕು

ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ || ಪ ||

ಶಿಶುವಾದ ಪ್ರಲ್ಹಾದನ ಬಾಧೆ ಬಿಡಿಸಿದ ಮಂತ್ರ

ಅಸುರ ಕುಲದವರಿಗೆ ಶತ್ರು ಮಂತ್ರ

ವಸುಧೆಯೊಳು ಪಾತಕಿಗಳ ಅಘವ ಹೀರುವ ಮಂತ್ರ

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ || 1 ||

ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ

ಶಿಷ್ಯ ವಿಭೀಷಣನ ಪೊರೆದ ಮಂತ್ರ

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ || 2 ||

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ

ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ ಮಂತ್ರ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಶ್ರೀ ಹರಿಯ ಅನಂತ ನಾಮಗಳಲ್ಲಿ ನರಸಿಂಹ ನಾಮದ ಮಹಿಮೆಯನ್ನು ಈ ಹಾಡಿನಲ್ಲಿ ಹೇಳಲಾಗಿದೆ.
ನರಸಿಂಹ ಮಂತ್ರವು ಭೂತೋಚ್ಚಾಟನೆ ಮಾಡುವುದೆಂಬ ಪರಂಪರೆ ನಮ್ಮಲ್ಲಿದೆ.

ತಲೆಗಾಯು = ಸಂರಕ್ಷಿಸು

ಅಸುರ = ಹಿರಣ್ಯ ಕಪಿಪು

ಪಶುಪತಿ = ಶಿವ

ಮೂಲ ಮಂತ್ರ = ಓಂ ನಮೋ ವಾಸುದೇವಾಯ

Classification: Keerthane

Ankita: purandara vittala

Location: NA

Category: Narasimha Stuti

Group Words: Narasimha, pati, mantra, prahallada, Bhagya, asura, divya, bhumi, shiva, Dhruva, vibhshana, ajamila, mukti, bhajane, loka,

Pravachana: NA

Explanation: NA